



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

|                     |   |                   |
|---------------------|---|-------------------|
| ಭಾಗ-೪ಎ<br>Part- IVA | ಬೆಂಗಳೂರು, ಗುರುವಾರ, ೨೦, ಮಾರ್ಚ್, ೨೦೨೫(ಫಾಲ್ಗುಣ, ೨೯, ಶಕವರ್ಷ, ೧೯೪೬)<br>BENGALURU, THURSDAY, 20, MARCH, 2025(PHALGUNA, 29, SHAKAVARSHA, 1946) | ನಂ.೧೭೩<br>No. 173 |
|---------------------|---|-------------------|

## ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಸಂಖ್ಯೆ: ಕಸಂವಾ 446 ಕಸಧ 2023 (ಭಾಗ-1)

ಕರ್ನಾಟಕ ಸರ್ಕಾರದ ಸಚಿವಾಲಯ  
ವಿಕಾಸಸೌಧ,  
ಬೆಂಗಳೂರು, ದಿನಾಂಕ: 19.03.2025.

### ಅಧಿಸೂಚನೆ

ಸರ್ಕಾರದ ಆದೇಶ ಸಂಖ್ಯೆ: ಸಂಕಇ 43 ಕರಅ 93, ದಿನಾಂಕ: 18.07.1996 ರಲ್ಲಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಮೈಸೂರು ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಮೋದನೆ ನೀಡಲಾಗಿರುತ್ತದೆ. ಪ್ರಸ್ತುತ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಮೈಸೂರು ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ತರಲು ಉದ್ದೇಶಿಸಿದ್ದು, ಅದರಂತೆ ಅಧಿಸೂಚನೆ ಸಂಖ್ಯೆ: ಕಸಂವಾ 446 ಕಸಧ 2023 (ಭಾಗ-1), ದಿನಾಂಕ: 13.01.2025 ರ ಭಾಗ 4(ಎ) ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಮೈಸೂರು ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಗಳು-2024ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

**ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು [ಕಾವಾ] ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಗಳು-2024 ರ ಅಧಿಸೂಚನೆ**

- 01 ಶೀರ್ಷಿಕೆ ಮತ್ತು ಪ್ರಾರಂಭ ಈ ನಿಯಮಗಳನ್ನು “ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು [ಕಾವಾ] ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಗಳು-2024” ಎಂದು ಕರೆಯತಕ್ಕದ್ದು. ಸದರಿ ನಿಯಮವು ಸರ್ಕಾರವು ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- 02 ನಿಯಮಗಳ ಅನ್ವಯಿಸುವಿಕೆ ಈ ನಿಯಮಗಳು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು [ಕಾವಾ] ಸಂಸ್ಥೆಯ ಹುದ್ದೆಗಳ ನೇಮಕಾತಿಗಾಗಿ ಹಾಗೂ ಸಂಸ್ಥೆಯಲ್ಲಿ ಖಾಯಂಗೊಂಡ ನೌಕರರಿಗೆ ಅನ್ವಯಿಸುತ್ತದೆ. ಸಾಂದರ್ಭಿಕ ದಿನಗೂಲಿ ನೌಕರರಿಗೆ ಮತ್ತು ತಾತ್ಕಾಲಿಕ ನೌಕರರಿಗೆ ಅನ್ವಯಿಸುವುದಿಲ್ಲ.
- 03 ನೇಮಕಾತಿ ಪ್ರಾಧಿಕಾರ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳಿಗೆ ರಾಜ್ಯ ಸರ್ಕಾರ ಹಾಗೂ ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳಿಗೆ ಡೀನ್ ಕಂ ಪ್ರಾಂಶುಪಾಲರು ನೇಮಕಾತಿ ಪ್ರಾಧಿಕಾರವಾಗಿರತಕ್ಕದ್ದು.
- 04 ನೇಮಕಾತಿ ವಿಧಾನ ಮತ್ತು ಕನಿಷ್ಠ ವಿದ್ಯಾರ್ಹತೆ ಈ ಕೆಳಗಿನ ಅನುಸೂಚಿ ಕಾಲಂ 2 ರಲ್ಲಿ ನಮೂದಿಸಿರುವ ಪ್ರತಿಯೊಂದು ವರ್ಗದ ಹುದ್ದೆಗಳು, ಸಂಖ್ಯೆ, ಅವುಗಳ ವೇತನ ಶ್ರೇಣಿ, ನೇಮಕಾತಿ ವಿಧಾನ ಮತ್ತು ಕನಿಷ್ಠ ವಿದ್ಯಾರ್ಹತೆ ಹಾಗೂ ನೇಮಕಾತಿ ಪ್ರಾಧಿಕಾರವು ಕ್ರಮವಾಗಿ 3, 4, 5, 6 ಮತ್ತು 7 ರ ಕಾಲಂನಲ್ಲಿದ್ದಂತೆ ನಿರ್ದಿಷ್ಟಾನುಸಾರ ಇರತಕ್ಕದ್ದು.
- 05 ನೇಮಕಾತಿಗೆ ವಯೋಮಿತಿ ವಯೋಮಿತಿಯನ್ನು ನಿರ್ದಿಷ್ಟವಾಗಿ ಈ ನಿಯಮಗಳಲ್ಲಿ ನಿಗದಿಗೊಳಿಸಿದ ಹುದ್ದೆಗಳ ನೇಮಕಾತಿಗೆ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರಲ್ಲಿ ನಿಗದಿಪಡಿಸಿ ಕನಿಷ್ಠ ಮತ್ತು ಗರಿಷ್ಠ ವಯೋಮಿತಿಗೆ ಅನುಗುಣವಾಗಿರಬೇಕು. ನಂತರ ಕಾಲಕಾಲಕ್ಕೆ ಹೊರಡಿಸುವ ಸರ್ಕಾರದ ಆದೇಶಕ್ಕೆ ಒಳಪಟ್ಟಿರುತ್ತದೆ.
- 06 ಮೀಸಲಾತಿ ನಿಯಮಗಳು ಜಾರಿಯಲ್ಲಿರುವ ಸರ್ಕಾರದ ಮೀಸಲಾತಿ ಮತ್ತು ರೋಸ್ಟರ್ ನಿಯಮಗಳು / ಅಧಿಸೂಚನೆ / ಕಾಯ್ದೆ / ಆದೇಶಗಳು ನೇಮಕಾತಿಗಾಗಿ ಅನ್ವಯಿಸತಕ್ಕದ್ದು.

- 07 ಆಯ್ಕೆ ಪ್ರಾಧಿಕಾರ ಕರ್ನಾಟಕ ಲೋಕಸೇವಾ ಆಯೋಗವು ಆಯ್ಕೆ ಪ್ರಾಧಿಕಾರಿಯಾಗಿರತಕ್ಕದ್ದು.
- 08 ಆಯ್ಕೆ ವಿಧಾನ ಗ್ರೂಪ್ 'ಎ', 'ಬಿ' ಮತ್ತು 'ಸಿ' ವೃಂದದ ಆಯ್ಕೆಯನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆ ಮಾಡುವುದು. ಆಯ್ಕೆ ಮಾಡುವಾಗ ನಿಗದಿಗೊಳಿಸಿದ ವಿದ್ಯಾರ್ಹತೆ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡುವುದು. ಗ್ರೂಪ್ 'ಎ', 'ಬಿ', 'ಸಿ' ಮತ್ತು 'ಡಿ' ವೃಂದದ ಹುದ್ದೆಗಳಿಗೆ ಕನ್ನಡ ಓದಲು ಮತ್ತು ಬರೆಯಲು ಬರಬೇಕು.
- 8(ಎ) ಆಯ್ಕೆ ವಿಧಾನ: ಸಂಸ್ಥೆಯಲ್ಲಿ ಲಭ್ಯವಿರುವ ಗ್ರೂಪ್ 'ಸಿ' ಮತ್ತು ಗ್ರೂಪ್ 'ಡಿ' ವೃಂದದ ಹುದ್ದೆಗಳಿಗೆ ಕರ್ನಾಟಕ ಸಿವಿಲ್ ಅನುಕಂಪ ಆಧಾರದ ಸೇವೆಗಳು (ಅನುಕಂಪ ಆಧಾರದ ನೇಮಕಾತಿ ನಿಯಮಗಳು 1996) ರನ್ವಯ ಸಂಸ್ಥೆಯು ಅನುಕಂಪ ನೇಮಕಾತಿ ಆಧಾರದ ನೇಮಕಾತಿ ಪ್ರಕ್ರಿಯೆಯನ್ನು ನಿರ್ವಹಿಸತಕ್ಕದ್ದು.
- 8 (ಬಿ) ಆಯ್ಕೆ ವಿಧಾನ: ಅನಿರ್ವಾಹ ಸಂದರ್ಭಗಳಲ್ಲಿ ಸಂಸ್ಥೆಗೆ ಮಂಜೂರಾದ ಶೀಘ್ರಲಿಪಿಗಾರರು, ದತ್ತಾಂಶ ನಮೂದಕ, ಗ್ರೂಪ್ ಡಿ ಹುದ್ದೆಗಳ ಎದುರಾಗಿ ಸರ್ಕಾರದ ಅನುಮೋದನೆ ಪಡೆದು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳತಕ್ಕದ್ದು.
- 09 ವೃಂದ ಬಲ ರಾಜ್ಯ ಸರ್ಕಾರವು ಸರ್ಕಾರದ ಆದೇಶದ ಮೂಲಕ ನಿರ್ದಿಷ್ಟಗೊಳಿಸಿದಂತಿರಬೇಕು.

| ಕ್ರ ಸಂ | ಪದನಾಮ  | ವರ್ಗ | ಹುದ್ದೆಗಳ ಸಂಖ್ಯೆ | ವೇತನ ಶ್ರೇಣಿ   | ನೇಮಕಾತಿ ವಿಧಾನ   | ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆ   | ಷರಾ |
|--------|--|------|-----------------|---------------|---|--|-----|
| 01     | ಡೀನ್ ಕಂ ಪ್ರಾಂಶುಪಾಲರು   | ಎ    | 01              | 118700-175200 | ನೇಮಕಾತಿ ಪ್ರಾಧಿಕಾರ ರಾಜ್ಯ ಸರ್ಕಾರ  | <p><b>ನಿಯೋಜನೆ ಮೂಲಕ :</b> ಕೆ.ಎ.ಎಸ್ (ಹಿರಿಯ ಶ್ರೇಣಿ) ವೃಂದದ ಅಧಿಕಾರಿಯನ್ನು ನಿಯೋಜನೆ ಮೂಲಕ ಭರ್ತಿ ಮಾಡುವುದು.</p> <p><b>ಅಧಿಕ ಪ್ರಭಾರದ ಮೂಲಕ :</b> ರೀಡರ್ ವೃಂದದಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಸರದಿ ಪ್ರಕಾರ ಜೇಷ್ಠತೆ ಆಧಾರದ ಮೇಲೆ ಕಾವಾ ಸಂಸ್ಥೆಯ ರೀಡರ್ ಹುದ್ದೆಯಲ್ಲಿ ಕನಿಷ್ಠ 05 ವರ್ಷಗಳ ನಿರಂತರ ಸೇವಾನುಭವ ಹೊಂದಿರುವವರಿಂದ ಭರ್ತಿ ಮಾಡುವುದು</p>  |     |
| 02     | <p><b>ರೀಡರ್</b></p> <p>ಅನ್ವಯ ಕಲೆ ಹುದ್ದೆ : 01</p> <p>ಶಿಲ್ಪಕಲೆ ಹುದ್ದೆ : 01</p> <p>ಛಾಯಾಚಿತ್ರ &amp; ಛಾಯಾ ಪತ್ರಿಕೋದ್ಯಮ ಹುದ್ದೆ : 01</p> <p>ಅಚ್ಚುಕಲೆ(ಗ್ರಾಫಿಕ್ಸ್) ಹುದ್ದೆ : 01</p> <p>ಕಲಾ ಇತಿಹಾಸ ಹುದ್ದೆ : 01</p> <p>ಚಿತ್ರಕಲೆ ಹುದ್ದೆ : 01</p> | ಎ    | 06              | 83700-155200  | <p><b>ನೇಮಕಾತಿ ಪ್ರಾಧಿಕಾರ ರಾಜ್ಯ ಸರ್ಕಾರ</b></p> <p><b>ಮಂಜೂರಾದ 1/3 ಭಾಗದ ಹುದ್ದೆಗಳನ್ನು ನೇರನೇಮಕಾತಿ ಯಿಂದ ಭರ್ತಿ ಮಾಡುವುದು</b></p> <p><b>ಮಂಜೂರಾದ 2/3 ಭಾಗದ ಹುದ್ದೆಗಳನ್ನು ಪದೋನ್ನತಿಯಿಂದ ಭರ್ತಿ ಮಾಡುವುದು</b></p> | <p><b>ನೇರ ನೇಮಕಾತಿ ಮೂಲಕ :</b></p> <ol style="list-style-type: none"> <li>1. ಅಂಗೀಕೃತ ವಿಶ್ವವಿದ್ಯಾನಿಲಯದ ಕನಿಷ್ಠ 55% ಅಂಕಗಳನ್ನು ಗಳಿಸಿ ಕಾಲಂ 2 (ಛಾಯಾಚಿತ್ರ ಮತ್ತು ಛಾಯಾಪತ್ರಿಕೋದ್ಯಮ ವಿಷಯ ಹೊರತುಪಡಿಸಿ)ರ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.</li> <li>2. ಕಾಲಂ 2 ಛಾಯಾಚಿತ್ರ ಮತ್ತು ಛಾಯಾಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಪಟ್ಟಂತೆ ಅಂಗೀಕೃತ ವಿಶ್ವವಿದ್ಯಾನಿಲಯದ ಕನಿಷ್ಠ 55% ಅಂಕಗಳನ್ನು ಗಳಿಸಿ ಛಾಯಾಚಿತ್ರ ಮತ್ತು ಛಾಯಾಪತ್ರಿಕೋದ್ಯಮ ವಿಷಯದಲ್ಲಿ <b>ಪದವಿ</b> ವಿದ್ಯಾರ್ಹತೆ ತೇರ್ಗಡೆ ಹೊಂದಿರಬೇಕು ಮತ್ತು ಅಂಗೀಕೃತ ವಿಶ್ವವಿದ್ಯಾನಿಲಯದ ಕನಿಷ್ಠ 55% ಅಂಕಗಳನ್ನು ಗಳಿಸಿ <b>ಸ್ನಾತಕೋತ್ತರ ಪದವಿ</b> ವಿದ್ಯಾರ್ಹತೆಯನ್ನು ಅನ್ವಯ ಕಲೆ /ಶಿಲ್ಪಕಲೆ / ಛಾಯಾಚಿತ್ರ ಮತ್ತು ಛಾಯಾಪತ್ರಿಕೋದ್ಯಮ / ಅಚ್ಚು ಕಲೆ (ಗ್ರಾಫಿಕ್ಸ್) / ಕಲಾ ಇತಿಹಾಸ /</li> </ol> |     |

|    |                     |   |    |              |   |   |  |
|----|---------------------|---|----|--------------|---|---|--|
|    |                     |   |    |              |   | <p>ಚಿತ್ರಕಲೆ / ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು.</p> <p>3. ಪದವಿ ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಲಲಿತ ಕಲಾ ಕಾಲೇಜಿನಲ್ಲಿ ಕನಿಷ್ಠ 08 ವರ್ಷಗಳ ನಿರಂತರ ಬೋಧನಾ ಅನುಭವ ಹೊಂದಿರಬೇಕು.</p> <p>4. ನೆಟ್ / ಸ್ಲೆಟ್ ಉತ್ತೀರ್ಣರಾಗಿರಬೇಕು.</p> <p>5. ಪಿ.ಹೆಚ್.ಡಿ ಪದವಿ ಹೊಂದಿರಬೇಕು.</p> <p><b>ಪದೋನ್ನತಿ ಮೂಲಕ :</b></p> <p>1. ಕಾವಾ ಸಂಸ್ಥೆಯ ಉಪನ್ಯಾಸಕ ಹುದ್ದೆಯಲ್ಲಿ ಕನಿಷ್ಠ 05 ವರ್ಷಗಳ ನಿರಂತರ ಬೋಧನಾ ಅನುಭವ ಹೊಂದಿರಬೇಕು.</p> <p>2. ಪಿ.ಹೆಚ್.ಡಿ ಪದವಿ ಹೊಂದಿರಬೇಕು.</p> <p>3. ನಿಗದಿತ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.</p> |  |
| 03 | ಆಡಳಿತಾಧಿಕಾರಿ        | ಎ | 01 | 83700-155200 | <p><b>ನೇಮಕಾತಿ ಪ್ರಾಧಿಕಾರ ರಾಜ್ಯ ಸರ್ಕಾರ</b></p> <p><b>ನಿಯೋಜನೆ ಮೇರೆಗೆ</b></p> | <p><b>ನಿಯೋಜನೆ:</b></p> <p>ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿ ಅಥವಾ ಸರ್ಕಾರದ ಯಾವುದೇ ಇಲಾಖೆಯ ಸಮಾನಾಂತರ ಹುದ್ದೆಯ ಅಧಿಕಾರಿಯನ್ನು ನಿಯೋಜನೆ ಮೂಲಕ ಭರ್ತಿ ಮಾಡುವುದು.</p>  |  |
| 04 | ಸೀನಿಯರ್ ಪ್ರೋಗ್ರಾಮರ್ | ಎ | 01 | 83700-155200 | <p><b>ನೇಮಕಾತಿ ಪ್ರಾಧಿಕಾರ ರಾಜ್ಯ ಸರ್ಕಾರ</b></p> <p><b>ಪದೋನ್ನತಿ ಮೂಲಕ</b></p>  | <p><b>ಪದೋನ್ನತಿ ಮೂಲಕ:</b></p> <p>1. ಸಂಸ್ಥೆಯ ಪ್ರೋಗ್ರಾಮಿಂಗ್ ಸಹಾಯಕ ಹುದ್ದೆಯಲ್ಲಿ ಕನಿಷ್ಠ 15 ವರ್ಷಗಳ ನಿರಂತರ ಸೇವೆ ಸಲ್ಲಿಸಿರಬೇಕು.</p> <p>2. ಇಲಾಖಾ ಪರೀಕ್ಷೆಗಳಾದ ಅಕೌಂಟ್ಸ್ ಹೈಯರ್, ಜನರಲ್ ಲಾ ಭಾಗ-1 ಮತ್ತು ಜನರಲ್ ಲಾ ಭಾಗ-2 ರಲ್ಲಿ ತೇರ್ಗಡೆ ಹೊಂದಿರಬೇಕು.</p>   |  |

|    |   |    |    |              |   |  |  |
|----|---|----|----|--------------|---|--|--|
| 05 | <p>ಉಪನ್ಯಾಸಕ<br/>ಕಲಾ ಇತಿಹಾಸ ಹುದ್ದೆ : 02</p> <p>ಶಿಲ್ಪಕಲೆ ಹುದ್ದೆ: 03</p> <p>ಅನ್ವಯಕಲೆ ಹುದ್ದೆ : 03</p> <p>ಅಚ್ಚುಕಲೆ (ಗ್ರಾಫಿಕ್ಸ್) ಹುದ್ದೆ : 03</p> <p>ಭಾಯಾಚಿತ್ರ &amp;<br/>ಭಾಯಾಪತ್ರಿಕೋದ್ಯಮ ಹುದ್ದೆ : 02</p> <p>ಚಿತ್ರಕಲೆ ಹುದ್ದೆ : 03</p> | ಬಿ | 16 | 69250-134200 | <p><b>ನೇಮಕಾತಿ<br/>ಪ್ರಾಧಿಕಾರ<br/>ರಾಜ್ಯ ಸರ್ಕಾರ</b></p> <p><b>ನೇರ ನೇಮಕಾತಿ<br/>ಮೂಲಕ</b></p> | <p><b>ನೇರ ನೇಮಕಾತಿ ಮೂಲಕ :</b></p> <ol style="list-style-type: none"> <li>1. ಅಂಗೀಕೃತ ವಿಶ್ವವಿದ್ಯಾನಿಲಯದ ಕನಿಷ್ಠ 55% ಅಂಕಗಳನ್ನು ಗಳಿಸಿ ಕಾಲಂ 2 (ಭಾಯಾಚಿತ್ರ ಮತ್ತು ಭಾಯಾಪತ್ರಿಕೋದ್ಯಮ ವಿಷಯ ಹೊರತುಪಡಿಸಿ)ರ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.</li> <li>2. ಕಾಲಂ 2 ಭಾಯಾಚಿತ್ರ ಮತ್ತು ಭಾಯಾಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಪಟ್ಟಂತೆ ಅಂಗೀಕೃತ ವಿಶ್ವವಿದ್ಯಾನಿಲಯದ ಕನಿಷ್ಠ 55% ಅಂಕಗಳನ್ನು ಗಳಿಸಿ ಭಾಯಾಚಿತ್ರ ಮತ್ತು ಭಾಯಾಪತ್ರಿಕೋದ್ಯಮ ವಿಷಯದ <b>ಪದವಿಯಲ್ಲಿ</b> ತೇರ್ಗಡೆ ಹೊಂದಿರಬೇಕು ಮತ್ತು ಅಂಗೀಕೃತ ವಿಶ್ವವಿದ್ಯಾನಿಲಯದ ಕನಿಷ್ಠ 55% ಅಂಕಗಳನ್ನು ಗಳಿಸಿ <b>ಸ್ನಾತಕೋತ್ತರ ಪದವಿ</b> ವಿದ್ಯಾರ್ಹತೆಯನ್ನು ಅನ್ವಯ ಕಲೆ / ಶಿಲ್ಪಕಲೆ / ಭಾಯಾಚಿತ್ರ / ಭಾಯಾಚಿತ್ರ ಮತ್ತು ಭಾಯಾಪತ್ರಿಕೋದ್ಯಮ/ ಅಚ್ಚು ಕಲೆ (ಗ್ರಾಫಿಕ್ಸ್) / ಕಲಾ ಇತಿಹಾಸ / ಚಿತ್ರಕಲೆ / ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು.</li> <li>3. ನೆಟ್ / ಸ್ಲೆಟ್ ಉತ್ತೀರ್ಣರಾಗಿರಬೇಕು.</li> </ol> |  |
| 06 | ಪ್ರೋಗ್ರಾಮಿಂಗ್ ಸಹಾಯಕ   | ಬಿ | 01 | 65950-124900 | <p><b>ನೇಮಕಾತಿ<br/>ಪ್ರಾಧಿಕಾರ<br/>ರಾಜ್ಯ ಸರ್ಕಾರ</b></p>                                    | <p><b>ನೇರ ನೇಮಕಾತಿ ಮೂಲಕ :</b></p> <p>ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ (ಬಿಸಿಎ) ಪದವಿ ಪಡೆದಿರಬೇಕು ಅಥವಾ ಅಂಗೀಕೃತ</p>   |  |

|           |  |           |           |              |   |  |  |
|-----------|--|-----------|-----------|--------------|---|--|--|
|           |  |           |           |              | <b>ನೇರ ನೇಮಕಾತಿ ಮೂಲಕ</b>   | ವಿಶ್ವವಿದ್ಯಾನಿಲಯದಿಂದ ಬಿಸಿನೆಸ್ ಕಂಪ್ಯೂಟರ್ ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ (ಪಿಜಿಡಿಬಿಸಿ) ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.   |  |
| <b>07</b> | ಲೆಕ್ಕಪತ್ರ ಅಧೀಕ್ಷಕ  | <b>ಬಿ</b> | <b>01</b> | 65950-124900 | <b>ನೇಮಕಾತಿ ಪ್ರಾಧಿಕಾರ ರಾಜ್ಯ ಸರ್ಕಾರ ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ನಿಯೋಜನೆ ಮೇರೆ</b>                              | ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ಲೆಕ್ಕಪತ್ರ ಅಧೀಕ್ಷಕರ ವೃಂದದ ಹುದ್ದೆಯಿಂದ ನಿಯೋಜನೆ ಮೂಲಕ ಭರ್ತಿ ಮಾಡುವುದು.   |  |
| <b>08</b> | ಕಚೇರಿ ವ್ಯವಸ್ಥಾಪಕ   | <b>ಸಿ</b> | <b>01</b> | 61300-112900 | <b>ನೇಮಕಾತಿ ಪ್ರಾಧಿಕಾರ ನಿಯೋಜನೆ ಮೂಲಕ</b><br><br><b>ಅಥವಾ</b><br><br><b>ಪದೋನ್ನತಿ ಮೂಲಕ ಡೀನ್ ಕಂ ಪ್ರಾಂಶುಪಾಲರು</b> | <b>ನಿಯೋಜನೆ ಮೂಲಕ :</b><br>ಸರ್ಕಾರದ ಯಾವುದೇ ಇಲಾಖೆಯ ಸಮಾನಾಂತರ ಹುದ್ದೆಯ ಸಿಬ್ಬಂದಿಯಿಂದ ನಿಯೋಜನೆ ಮೂಲಕ ಭರ್ತಿ ಮಾಡುವುದು.<br><br><b>ಪದೋನ್ನತಿ ಮೂಲಕ :</b><br>1. ಕಾವಾ ಸಂಸ್ಥೆಯ ಪ್ರಥಮ ದರ್ಜೆ ಸಹಾಯಕ ವೃಂದದ ಹುದ್ದೆಯಲ್ಲಿ ಕನಿಷ್ಠ 5 ವರ್ಷಗಳ ನಿರಂತರ ಸೇವೆ ಸಲ್ಲಿಸಿರಬೇಕು.<br>2. ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು.<br>3. ಕಂಪ್ಯೂಟರ್ ಸಾಕ್ಷರತಾ (ಸಿಎಲ್‌ಟಿ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. |  |
| <b>09</b> | ಗ್ರಂಥಪಾಲಕ  | <b>ಸಿ</b> | <b>01</b> | 61300-112900 | <b>ನೇಮಕಾತಿ ಪ್ರಾಧಿಕಾರ ಡೀನ್ ಕಂ ಪ್ರಾಂಶುಪಾಲರು ನೇರ ನೇಮಕಾತಿ ಮೂಲಕ</b>  | <b>ನೇರ ನೇಮಕಾತಿ ಮೂಲಕ :</b><br>ಅಂಗೀಕೃತ ವಿಶ್ವವಿದ್ಯಾನಿಲಯದ ಕನಿಷ್ಠ 55% ಅಂಕಗಳನ್ನು ಗಳಿಸಿ ಗ್ರಂಥಾಲಯ ವಿಜ್ಞಾನ ವಿಷಯದ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.  |  |
| <b>10</b> | ಸ್ವಡಿಯೋ ಸಹಾಯಕ ಶಿಲ್ಪಕಲೆ - 01 ಹುದ್ದೆ<br>ಗ್ರಾಫಿಕ್ಸ್ - 01 ಹುದ್ದೆ | <b>ಸಿ</b> | <b>02</b> | 54175-99400  | <b>ನೇಮಕಾತಿ ಪ್ರಾಧಿಕಾರ ಡೀನ್ ಕಂ ಪ್ರಾಂಶುಪಾಲರು</b>   | <b>ನೇರ ನೇಮಕಾತಿ ಮೂಲಕ :</b><br><b>ಶಿಲ್ಪಕಲೆ:</b> ಅಂಗೀಕೃತ ವಿಶ್ವವಿದ್ಯಾನಿಲಯದ ಕನಿಷ್ಠ 55% ಅಂಕಗಳನ್ನು ಗಳಿಸಿ ಶಿಲ್ಪಕಲೆ   |  |

|           |                                |           |           |             |  |  |  |
|-----------|--------------------------------|-----------|-----------|-------------|--|--|--|
|           |                                |           |           |             | <b>ನೇರ ನೇಮಕಾತಿ ಮೂಲಕ</b>  | ವಿಷಯದ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.<br><b>ಗ್ರಾಫಿಕ್ಸ್:</b> ಅಂಗೀಕೃತ ವಿಶ್ವವಿದ್ಯಾನಿಲಯದ ಕನಿಷ್ಠ 55% ಅಂಕಗಳನ್ನು ಗಳಿಸಿ ಅಚ್ಚುಕಲೆ (ಗ್ರಾಫಿಕ್ಸ್) ವಿಷಯದ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.  |  |
| <b>11</b> | ಪ್ರಥಮ ದರ್ಜೆ ಸಹಾಯಕ              | <b>ಸಿ</b> | <b>03</b> | 44425-83700 | <b>ನೇಮಕಾತಿ ಪ್ರಾಧಿಕಾರ ಡೀನ್ ಕಂ ಪ್ರಾಂಶುಪಾಲರು</b><br><br><b>ಮಂಜೂರಾದ 1/3 ಭಾಗದ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡುವುದು</b><br><br><b>ಮಂಜೂರಾದ 2/3 ಭಾಗದ ಹುದ್ದೆಗಳನ್ನು ಪದೋನ್ನತಿಯಿಂದ ಭರ್ತಿ ಮಾಡುವುದು</b> | <b>ನೇರ ನೇಮಕಾತಿ ಮೂಲಕ :</b><br><br>ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ ಕನಿಷ್ಠ 55% ಅಂಕಗಳನ್ನು ಗಳಿಸಿ ಪದವಿ ತೇರ್ಗಡೆ ಹೊಂದಿರಬೇಕು.<br><br><b>ಪದೋನ್ನತಿ ಮೂಲಕ :</b><br><br>1. ಕಾವಾ ಸಂಸ್ಥೆಯ ದ್ವಿತೀಯ ದರ್ಜೆ ಸಹಾಯಕ ವೃಂದದ ಹುದ್ದೆಯಲ್ಲಿ ಕನಿಷ್ಠ 05 ವರ್ಷಗಳ ನಿರಂತರ ಸೇವೆ ಸಲ್ಲಿಸಿರಬೇಕು.<br><br>2. ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು. |  |
| <b>12</b> | ಸಹಾಯಕ ಇನ್ಸ್‌ಪೆಕ್ಟರ್ (ಗಣಕಯಂತ್ರ) | <b>ಸಿ</b> | <b>01</b> | 37500-76100 | <b>ನೇಮಕಾತಿ ಪ್ರಾಧಿಕಾರ ಡೀನ್ ಕಂ ಪ್ರಾಂಶುಪಾಲರು</b><br><br><b>ನೇರ ನೇಮಕಾತಿ ಮೂಲಕ</b>   | <b>ನೇರ ನೇಮಕಾತಿ ಮೂಲಕ :</b><br><br>ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 55% ಅಂಕಗಳನ್ನು ಗಳಿಸಿ ಗಣಕಯಂತ್ರ ವಿಜ್ಞಾನ ವಿಷಯದಲ್ಲಿ (ಸಿ.ಎಸ್) ಡಿಪ್ಲೋಮಾದಲ್ಲಿ ತೇರ್ಗಡೆ ಹೊಂದಿರಬೇಕು.   |  |



|    |                       |    |    |             |   |  |  |
|----|-----------------------|----|----|-------------|---|--|--|
| 13 | ದ್ವಿತೀಯ ದರ್ಜೆ ಸಹಾಯಕರು | ಸಿ | 04 | 34100-67600 | <p><b>ನೇಮಕಾತಿ ಪ್ರಾಧಿಕಾರ ಡೀನ್ ಕಂ ಪ್ರಾಂಶುಪಾಲರು</b></p> <p><b>ಶೇ. 50 ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡುವುದು</b></p> <p><b>ಶೇ. 50 ಹುದ್ದೆಗಳನ್ನು ಪದೋನ್ನತಿಯಿಂದ ಭರ್ತಿ ಮಾಡುವುದು</b></p> | <p><b>ನೇರ ನೇಮಕಾತಿ ಮೂಲಕ ;</b></p> <p>ಕರ್ನಾಟಕ ಪದವಿ ಪೂರ್ವ ಮಂಡಳಿ / ಸಮಾನಾಂತರ ಮಂಡಳಿಯಿಂದ ಪಿ.ಯು.ಸಿ / ಸಿ.ಬಿ.ಎಸ್.ಸಿ / ಐ.ಸಿ.ಎಸ್.ಸಿ. ಪರೀಕ್ಷೆಯಲ್ಲಿ / 10+2 / ಡಿಪ್ಲೋಮಾದಲ್ಲಿ ಕನಿಷ್ಠ 50% ಅಂಕಗಳಿಗಿಂತ ಕಡಿಮೆ ಇಲ್ಲದಂತೆ ತೇರ್ಗಡೆ ಹೊಂದಿರಬೇಕು.</p> <p><b>ಪದೋನ್ನತಿ ಮೂಲಕ :</b></p> <p>1. ಕರ್ನಾಟಕ ಪದವಿ ಪೂರ್ವ ಮಂಡಳಿ / ಸಮಾನಾಂತರ ಮಂಡಳಿಯಿಂದ ಪಿ.ಯು.ಸಿ / ಸಿ.ಬಿ.ಎಸ್.ಸಿ / ಐ.ಸಿ.ಎಸ್.ಸಿ. ಪರೀಕ್ಷೆಯಲ್ಲಿ / 10+2 / ಡಿಪ್ಲೋಮಾದಲ್ಲಿ ಕನಿಷ್ಠ 50% ಅಂಕಗಳಿಗಿಂತ ಕಡಿಮೆ ಇಲ್ಲದಂತೆ ತೇರ್ಗಡೆ ಹೊಂದಿರಬೇಕು.</p> <p>2. ಕಾವಾ ಸಂಸ್ಥೆಯ ಗ್ರೂಪ್ ಡಿ ವೃಂದದ ಹುದ್ದೆಯಲ್ಲಿ ಕನಿಷ್ಠ 08 ವರ್ಷಗಳ ನಿರಂತರ ಸೇವೆ ಸಲ್ಲಿಸಿರಬೇಕು ಹಾಗೂ ದ್ವಿ.ದ.ಸ ವರ್ಗದ ಹುದ್ದೆಗೆ ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.</p> |  |
| 14 | ದತ್ತಾಂಶ ನಮೂದು ಸಹಾಯಕ   | ಸಿ | 01 | 34100-67600 | <p><b>ನೇಮಕಾತಿ ಪ್ರಾಧಿಕಾರ ಡೀನ್ ಕಂ ಪ್ರಾಂಶುಪಾಲರು</b></p> <p><b>ನೇರ ನೇಮಕಾತಿ ಮೂಲಕ</b></p>   | <p><b>ನೇರ ನೇಮಕಾತಿ ಮೂಲಕ :</b></p> <p>1. ಕರ್ನಾಟಕ ಪದವಿ ಪೂರ್ವ ಮಂಡಳಿ / ಸಮಾನಾಂತರ ಮಂಡಳಿಯಿಂದ ಪಿ.ಯು.ಸಿ / ಸಿ.ಬಿ.ಎಸ್.ಸಿ / ಐ.ಸಿ.ಎಸ್.ಸಿ. ಪರೀಕ್ಷೆಯಲ್ಲಿ / 10+2 / ಡಿಪ್ಲೋಮಾದಲ್ಲಿ ಕನಿಷ್ಠ 50% ಅಂಕಗಳಿಗಿಂತ ಕಡಿಮೆ ಇಲ್ಲದಂತೆ ತೇರ್ಗಡೆ ಹೊಂದಿರಬೇಕು.</p>   |  |

|    |  |    |    |             |   |   |  |
|----|--|----|----|-------------|---|---|--|
|    |  |    |    |             |   | <p>2. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಪ್ರೌಢ ದರ್ಜೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ / ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು.</p> <p>3. ಕನಿಷ್ಠ 03 ತಿಂಗಳ ಕಂಪ್ಯೂಟರ್ ತರಬೇತಿ ಹೊಂದಿರಬೇಕು.</p>   |  |
| 15 | ಲ್ಯಾಬ್ ಸಹಾಯಕ<br>ಅನ್ವಯಕಲೆ : 01 ಹುದ್ದೆ<br>ಭಾಯಾಚಿತ್ರ &<br>ಭಾಯಾಪತ್ರಿಕೋದ್ಯಮ : 01 ಹುದ್ದೆ | ಸಿ | 02 | 34100-67600 | <p><b>ನೇಮಕಾತಿ ಪ್ರಾಧಿಕಾರ ಡೀನ್ ಕಂ ಪ್ರಾಂಶುಪಾಲರು</b></p> <p><b>ನೇರ ನೇಮಕಾತಿ ಮೂಲಕ</b></p> | <p><b>ನೇರ ನೇಮಕಾತಿ ಮೂಲಕ :</b></p> <p>ಕರ್ನಾಟಕ ಪದವಿ ಪೂರ್ವ ಮಂಡಳಿ / ಸಮಾನಾಂತರ ಮಂಡಳಿಯಿಂದ ಪಿ.ಯು.ಸಿ / ಸಿ.ಬಿ.ಎಸ್.ಸಿ / ಐ.ಸಿ.ಎಸ್.ಸಿ. ಪರೀಕ್ಷೆಯಲ್ಲಿ / 10+2 / ಡಿಪ್ಲೋಮಾದಲ್ಲಿ ಕನಿಷ್ಠ 50% ಗಿಂತ ಕಡಿಮೆ ಇಲ್ಲದಂತೆ ತೇರ್ಗಡೆ ಹೊಂದಿರಬೇಕು.</p>   |  |
| 16 | ಮೆಕ್ಯಾನಿಕ್   | ಸಿ | 01 | 34100-67600 | <p><b>ನೇಮಕಾತಿ ಪ್ರಾಧಿಕಾರ ಡೀನ್ ಕಂ ಪ್ರಾಂಶುಪಾಲರು</b></p> <p><b>ನೇರ ನೇಮಕಾತಿ ಮೂಲಕ</b></p> | <p><b>ನೇರ ನೇಮಕಾತಿ ಮೂಲಕ :</b></p> <p>ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೂರು ವರ್ಷದ ಡಿಪ್ಲೋಮಾದಲ್ಲಿ ಕನಿಷ್ಠ 55% ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿರಬೇಕು.</p>  |  |
| 17 | ವಾಹನ ಚಾಲಕ  | ಸಿ | 01 | 34100-67600 | <p><b>ನೇಮಕಾತಿ ಪ್ರಾಧಿಕಾರ ಡೀನ್ ಕಂ ಪ್ರಾಂಶುಪಾಲರು</b></p> <p><b>ನೇರ ನೇಮಕಾತಿ ಮೂಲಕ</b></p> | <p><b>ನೇರ ನೇಮಕಾತಿ ಮೂಲಕ :</b></p> <p>1. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನಿಷ್ಠ 50% ಗಿಂತ ಕಡಿಮೆ ಇಲ್ಲದಂತೆ ತೇರ್ಗಡೆ ಹೊಂದಿರಬೇಕು.</p> <p>2. ಸರ್ಕಾರದಿಂದ ನೀಡುವ ಭಾರಿ ವಾಹನ / ಲಘು ವಾಹನ ಪರವಾನಿಗೆ ಹೊಂದಿರಬೇಕು.</p> <p>3. ನಾಲ್ಕು ಚಕ್ರದ ವಾಹನ ಚಾಲನೆಯಲ್ಲಿ 02 ವರ್ಷಗಳ ನಿರಂತರ ಸೇವಾ ಅನುಭವ ಹೊಂದಿರಬೇಕು.</p> |  |

|    |   |    |    |             |   |   |  |
|----|---|----|----|-------------|---|---|--|
| 18 | ಅಟೆಂಡರ್   | ಡಿ | 06 | 29600-52800 | <p><b>ನೇಮಕಾತಿ ಪ್ರಾಧಿಕಾರ ಡೀನ್ ಕಂ ಪ್ರಾಂಶುಪಾಲರು</b></p> <p><b>ಶೇ. 50 ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡುವುದು</b></p> <p><b>ಶೇ. 50 ಹುದ್ದೆಗಳನ್ನು ಪದೋನ್ನತಿಯಿಂದ ಭರ್ತಿ ಮಾಡುವುದು</b></p> | <p><b>ನೇರ ನೇಮಕಾತಿ ಮೂಲಕ :</b><br/>ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ / ಸಮಾನಾಂತರ ಮಂಡಳಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳಿಗಿಂತ ಕಡಿಮೆ ಇಲ್ಲದಂತೆ ತೇರ್ಗಡೆ ಹೊಂದಿರಬೇಕು.</p> <p><b>ಪದೋನ್ನತಿ ಮೂಲಕ :</b><br/>1. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ / ಸಮಾನಾಂತರ ಮಂಡಳಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.<br/>2. ಕಾವಾ ಸಂಸ್ಥೆಯ ಗ್ರೂಪ್-ಡಿ ವೃಂದದ ಹುದ್ದೆಯಲ್ಲಿ ಕನಿಷ್ಠ 08 ವರ್ಷಗಳ ನಿರಂತರ ಸೇವೆ ಸಲ್ಲಿಸಿರಬೇಕು.</p> |  |
| 19 | <p>ಗ್ರೂಪ್ ಡಿ</p> <p>ತೋಟದಮಾಲಿ ಹುದ್ದೆ : 01</p> <p>ಜವಾನ ಹುದ್ದೆ : 03</p> <p>ಕಾವಲುಗಾರ ಹುದ್ದೆ : 03</p> <p>ಸ್ವಚ್ಛತಾಗಾರ ಹುದ್ದೆ : 02</p> | ಡಿ | 09 | 27000-46675 | <p><b>ನೇಮಕಾತಿ ಪ್ರಾಧಿಕಾರ ಡೀನ್ ಕಂ ಪ್ರಾಂಶುಪಾಲರು</b></p> <p><b>ನೇರ ನೇಮಕಾತಿಯಿಂದ ಭರ್ತಿ ಮಾಡುವುದು</b></p>   | <p><b>ನೇರ ನೇಮಕಾತಿ ಮೂಲಕ :</b><br/>ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ / ಸಮಾನಾಂತರ ಮಂಡಳಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳಿಗಿಂತ ಕಡಿಮೆ ಇಲ್ಲದಂತೆ ತೇರ್ಗಡೆ ಹೊಂದಿರಬೇಕು.</p>   |  |

**(ಹೆಚ್.ಕೆ. ಸುರೇಶ್ ಬಾಬು)**  
ಸರ್ಕಾರದ ಉಪ ಕಾರ್ಯದರ್ಶಿ  
ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ.